

ಜೊಲ್ಲೆ ಗ್ರೂಪ್ ವಾರ್ತಾ ಪತ್ರ

(ಖಾಸಗಿ ಸುತ್ತೋಲೆ ಸಲುವಾಗಿ ಮಾತ್ರ)

ಡಿಸೆಂಬರ್ 2025-ಸಂಪುಟ-9 ಸಂಚಿಕೆ-12

ದಪರಣಿ



ಸೌ. ಶಶಿಕಲಾ ಅ. ಜೊಲ್ಲೆ

ಮಾಜಿ ಸಚಿವರು ಹಾಗೂ ಶಾಸಕರು, ನಿಪ್ಪಾಣಿ.

ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಮಹಿಳಾ ಸಬಲೀಕರಣದ ರೂವಾರಿ :

ಸಮಾಜದ ಸರ್ವಾಂಗೀನ ಬೆಳವಣಿಗೆಗಾಗಿ ನಿರಂತರ ಪ್ರಯತ್ನಿಸುತ್ತ ಸಾಮಾಜಿಕ, ಶೈಕ್ಷಣಿಕ, ಸಹಕಾರ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡಿ ಮಹಿಳಾ ಸಬಲೀಕರಣದ ಧೋರಣೆಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಯ ಪಥದಲ್ಲಿ ಸಾಗುತ್ತಿರುವ ಸೌ. ಶಶಿಕಲಾ ಜೊಲ್ಲೆಯವರು ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಮಹಿಳೆಯರಿಗೆ, ರೈತರಿಗೆ, ದೀನದಲಿತರಿಗೆ, ಬಡವರಿಗೆ ಮತ್ತು ಯುವಕ-ಯುವತಿಯರಿಗೆ ಸ್ಪೂರ್ಧಿಯಾಗಿದ್ದಾರೆ.

"ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಯಶಸ್ವಿ ಮಹಿಳೆ ಇರುತ್ತಾಳೆ" ಎನ್ನುವುದು ನಾನ್ಮಡಿಯಾಗಿದೆ. ಆದರೆ ಜೊಲ್ಲೆ ಕುಟುಂಬದಲ್ಲಿ "ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಯಶಸ್ವಿ ಪುರುಷ ಇದ್ದಾರೆ" ಎಂಬುವುದಕ್ಕೆ ಸಹಕಾರ ರತ್ನ ಶ್ರೀ. ಅಣ್ಣಾಸಾಹೇಬ ಜೊಲ್ಲೆಯವರೇ ಸತ್ಯ ನಿದರ್ಶನವಾಗಿದ್ದಾರೆ. ವಿವಿಧ ಕ್ಷೇತ್ರಗಳ ಸಂಪೂರ್ಣ ಅಭಿವೃದ್ಧಿಗಾಗಿ ಜೊಲ್ಲೆ ಮನೆತನವು ಸಾಕಷ್ಟು ಸಹಕಾರ ನೀಡುತ್ತ ಬಂದಿರುವುದಕ್ಕೆ ಇವರ ಪಾರದರ್ಶಕ ನಿರ್ವಹಣೆ ಸೇವೆ ಮತ್ತು ಜನಪರ ಕಾಳಜಿಗಳೇ ಕಾರಣವಾಗಿವೆ.

ನಾಡಿನ ಜನತೆಯಲ್ಲಿ ಕ್ರಿಯಾಶೀಲತೆ, ಪ್ರಾಮಾಣಿಕತೆ, ದಕ್ಷತೆ, ಶಿಸ್ತು, ರಚನಾತ್ಮಕತೆ ಮತ್ತು ಐಕ್ಯತಾ ಮನೋಭಾವನೆ ಮೂಡಿಸಿ ಸಾಮಾಜಿಕ ಸಾಮರಸ್ಯ ನಿರ್ಮಾಣದಲ್ಲಿ ಜೊಲ್ಲೆ ದಂಪತಿಗಳ ಪಾಲು ಸಿಂಹಪಾಲು ಎಂದರೆ ಅತಿಶಯೋಕ್ತಿಯಾಗಲಾರದು. ನಿರಂತರ ಜನಸಾಮಾನ್ಯರ, ದುರ್ಬಲರ, ಮಹಿಳೆಯರ ಹಿತಚಿಂತನೆಗಳನ್ನು ಮಾಡಿ ಸಬಲೀಕರಣದ ಧೈರ್ಯೋದ್ದೇಶದೊಂದಿಗೆ ಸತತ ಮೂರು ದಶಕಗಳಿಂದ ನಾಡಿನ ಧ್ವನಿಯಾಗಿ ಸರ್ವರ ಹಿತದೃಷ್ಟಿಯಿಂದ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಹಾಗೂ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸತತ ಪ್ರಯತ್ನ ಹಾಗೂ ನಿರಂತರ ಪರಿಶ್ರಮದಿಂದ ಅದ್ಭುತ ಗೆಲುವು ಸಾಧಿಸಲು ಸಾಧ್ಯ ಹಾಗೂ ಜನಮಾನಸದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಸಾಧ್ಯವೆಂಬುವುದಕ್ಕೆ ಸೌ. ಶಶಿಕಲಾ ಜೊಲ್ಲೆಯವರೇ ಸತ್ಯ ನಿದರ್ಶನವಾಗಿದ್ದಾರೆ. ಜೊಲ್ಲೆ ಗ್ರೂಪ್ ಹಾಗೂ ಜೊಲ್ಲೆ ಶಿಕ್ಷಣ ಸಂಸ್ಥೆಯ ಆಧಾರಸ್ತಂಭವಾಗಿರುವ ಸೌ. ಶಶಿಕಲಾ ಜೊಲ್ಲೆಯವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೆ ಹರ್ಷದ ಸಂಗತಿಯಾಗಿದೆ. ಜನಸಾಮಾನ್ಯರು, ಮಹಿಳೆಯರು, ವಿಶೇಷಜೀವನ ಮಕ್ಕಳು, ಅಂಗವಿಕಲರು ಮತ್ತು ಬಡವರ ಎಲ್ಲರಿಗೂ ಹಗಲಿರುಳು ಅವಿರತ ಚಿಂತನೆ ಗೈಯುವ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆಯವರಿಗೆ ದೇವರು ಆಯುರ್ ಆರೋಗ್ಯ ಭಾಗ್ಯವನ್ನು ದಯಪಾಲಿಸಲೆಂದು ಭಗವಂತನಲ್ಲಿ ಪ್ರಾರ್ಥಿಸಿ ಶುಭ ಆಶೀರ್ವಾದ !

ಶ್ರೀ ಜೀರೇಶ್ವರ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ಅ., ಯಕ್ಷಂಜಾ (ಮಲ್ಲ-ಸ್ಥಳೀ)

ಕ್ರಿಯಾತ್ಮಕ ಹಾಗೂ ಪ್ರಗತಿಶೀಲ...



ನಮ್ಮ ಮಾರ್ಗದರ್ಶಕರು ಶ್ರೀ. ಅಣ್ಣಾಸಾಹೇಬ ಶಂ. ಜೊಲ್ಲೆ ಹಾಗೂ ಸೌ. ಶಶಿಕಲಾ ಜೊಲ್ಲೆಯವರು ತಮ್ಮ ಬದುಕಿನ ಸಾರ್ಥಕತೆಗಾಗಿ ವ್ಯಕ್ತಿಗತ ಬದುಕಿನಲ್ಲಿ ವಿಶಿಷ್ಟ ನೀತಿ ನಿಯಮ, ಶಿಸ್ತು, ಸಮಯಪ್ರಜ್ಞೆ ಮುಂತಾದ ಅತ್ಯುತ್ತಮ ಗುಣಗಳನ್ನು ಅಂತರ್ಗತ ಮಾಡಿಕೊಂಡು ಯಶಸ್ವಿ ಬದುಕನ್ನು ಕಟ್ಟಿಕೊಂಡು ಸಾಗುತ್ತಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಎಂತಹ ಜಟಿಲ ಪ್ರಸಂಗದಲ್ಲೂ ಒತ್ತಡಗಳಿಗೆ ಒಳಗಾಗದೇ ತಮ್ಮ ಜವಾಬ್ದಾರಿಗಳನ್ನು ಮರೆಯದೇ ಅಣ್ಣ ಬಸವಣ್ಣನವರ ಕಾಯಕ ಪರಿಕಲ್ಪನೆಗಳನ್ನು, ತತ್ವ ಚಿಂತನೆಗಳನ್ನು ಕಾಪಾಡುತ್ತಿರುವ ಶ್ರೇಯಸ್ಸು ಜೊಲ್ಲೆ ದಂಪತಿಗಳಿಗೆ ಸಲ್ಲುತ್ತದೆ. ಸಹಕಾರ, ಶಿಕ್ಷಣ, ಸಮಾಜ, ಉದ್ಯೋಗ, ರಾಜಕೀಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗದಲ್ಲಿ ಅದ್ಭುತ ಸಾಧನೆ ಮಾಡಲು ಇವರಲ್ಲಿರುವ ನೈತಿಕ ಮೌಲ್ಯಗಳು, ಭವಿಷ್ಯತ್ತಿನ ಯೋಜನೆಗಳು, ಅವಿಶ್ರಾಂತ ದುಡಿಮೆ, ಬುದ್ಧಿಕೌಶಲ್ಯ ಮತ್ತು ಸಾಮಾಜಿಕ ಸಂಬಂಧಗಳೇ ಕಾರಣವಾಗಿವೆ. ಸೌ. ಶಶಿಕಲಾ ಜೊಲ್ಲೆಯವರು ನಿರಂತರವಾಗಿ ಮಹಿಳೆಯರ ಪರವಾಗಿ ಮತ್ತು ಜನಸಾಮಾನ್ಯರ ಪರವಾಗಿ ಹೋರಾಟ ಮಾಡಿ ಅವರ ಧ್ವನಿಯಾಗಿ ಅವರನ್ನು ಮುಖ್ಯವಾಹಿನಿಗೆ ತರುವ ಮೂಲಕ ಸಮಾಜದಲ್ಲಿರುವ ತಾರತಮ್ಯಗಳನ್ನು ಅಳಿಸಿಹಾಕುತ್ತಿದ್ದಾರೆ.

ಇವರ ಸಾಧನೆಯ ದಾರಿಯಲ್ಲಿ ಸದಾ ಕೈಹಿಡಿದು ನಡೆಸುತ್ತಿರುವ ಪತಿವೇವರಾದ ಶ್ರೀ. ಅಣ್ಣಾಸಾಹೇಬ ಜೊಲ್ಲೆಯವರ ಸಹಕಾರ, ಪ್ರೋತ್ಸಾಹದ ಪಾತ್ರ ತುಂಬಾ ಇದೆ. ಜೊಲ್ಲೆ ದಂಪತಿಗಳ ದೂರದೃಷ್ಟಿತ್ವ ಸಮಾಜಕ್ಕಾಗಿ ಏನಾದರೂ ಕೊಡುಗೆಗಳನ್ನು ನೀಡಬೇಕೆಂಬ ಮಿಡಿಯುವ ಮನ, ವಿನಮ್ರತೆ, ರಾಜನೈತಿಕತೆ ಮೆಚ್ಚುವಂತದ್ದಾಗಿದೆ. ಪತಿಯೊಂದಿಗೆ ಕುಟುಂಬ, ಸಹಕಾರಿ ಸಂಸ್ಥೆಗಳ ಅಭಿವೃದ್ಧಿ ಮತ್ತು ರಾಜಕಾರಣದಲ್ಲೂ ಸಹ ಯಶಸ್ವಿಯಾಗಿದ್ದಾರೆ. ಎರಡು ಕಣ್ಣುಗಳಂತಿರುವ ಶ್ರೀ ಜ್ಯೋತಿಪ್ರಸಾದ ಹಾಗೂ ಶ್ರೀ ಬಸವಪ್ರಸಾದ ಅವರಿಗೆ ಅತ್ಯುತ್ತಮ ತಾಯಿಯಾಗಿ, ಇಬ್ಬರೂ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿ ನಮ್ಮ ಮನದಲ್ಲಿ ಸದಾ ಹಚ್ಚಹಸಿರಾಗಿ, ಉಳಿದಂತೆ ನಮ್ಮೆಲ್ಲರ ಮಾರ್ಗದರ್ಶಕರು ಮತ್ತು ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಇವರಿಗೆ ಹೃದಯಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು. ಸಹಕಾರ, ಉದ್ಯೋಗ ಮತ್ತು ವಿಶೇಷವಾಗಿ ಜೊಲ್ಲೆ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುವ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗಕ್ಕೆ ಸದಾ ಚೈತನ್ಯ ತುಂಬುವ ಬದಲಾವಣೆಗಳನ್ನು ತರುವ ಚಿಂತನೆ ಮಾಡುವ ವೈನಿಜೀ ಅವರಿಗೆ ಮತ್ತೊಮ್ಮೆ ಕೋಟಿ-ಕೋಟಿ ಶುಭಾಶಯಗಳು !!

ಪ್ರೊ. ಬಾಬಾಸಾಹೇಬ ಆರ್. ಕಾಮನಗೋಳ

ಸಹ ಪ್ರಾಧ್ಯಾಪಕರು
ಡಾ|| ಬಾಬಾಸಾಹೇಬ ಅಂಬೇಡ್ಕರ (ಬಿ.ಇ.ಡಿ.)
ಶಿಕ್ಷಣ ಮಹಾವಿದ್ಯಾಲಯ, ನಣಡಿ

ವಿಶ್ವ ಮಧುಮೇಹ ದಿನ

ವಿಶ್ವ ಮಧುಮೇಹ ದಿನವನ್ನು ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುತ್ತದೆ. ಇದು ಮಧುಮೇಹದ ಮೇಲೆ ಕೇಂದ್ರೀಕರಿಸಿದ ಅತಿದೊಡ್ಡ ಜಾಗತಿಕ ಆರೋಗ್ಯ ಜಾಗೃತಿ ಅಭಿಯಾನವಾಗಿದೆ. ಈ ದಿನವನ್ನು 160 ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಆಚರಿಸುತ್ತಾರೆ.

ಮಧುಮೇಹ ಎಂದರೇನು, ಅದು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಸಾಧ್ಯವಾದಾಗ ಅದನ್ನು ಹೇಗೆ ತಡೆಯುವುದು ಮತ್ತು ರೋಗನಿರ್ಣಯ ಮಾಡಿದಾಗ ಅದನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಎಂಬುದನ್ನು ಜನರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ವಿಶ್ವ ಮಧುಮೇಹ ದಿನದ ಉದ್ದೇಶವಾಗಿದೆ.

ಈ ದಿನವು ನಿಯಮಿತ ಆರೋಗ್ಯ ತಪಾಸಣೆಗಳನ್ನು ಪ್ರೋತ್ಸಾಹಿಸುತ್ತದೆ, ಆರೋಗ್ಯಕರ ಜೀವನಶೈಲಿಯ ಆಯ್ಕೆಗಳನ್ನು ಉತ್ತೇಜಿಸುತ್ತದೆ ಮತ್ತು ಹೆಚ್ಚಿದ ಬಾಯಾರಿಕೆಯಂತಹ ಮುಂಚಿನ ಎಚ್ಚರಿಕೆ ಚಿಹ್ನೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುತ್ತದೆ, ಆಗಾಗ್ಗೆ ಮೂತ್ರಪಿಶ್ವರ್ಜನೆ, ವಿವರಿಸಲಾಗದ ಆಯಾಸ, ಮತ್ತು ನಿಧಾನವಾದ ಗಾಯ ಗುಣವಾಗುವುದು.

ವಿಶ್ವ ಮಧುಮೇಹ ದಿನವು ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕೆಂದು ನೆನಪಿಸುತ್ತದೆ. ಜೀವನಶೈಲಿಯಲ್ಲಿ ಮೊದಲೇ ಮಾಡುವ ಸಣ್ಣ ಬದಲಾವಣೆಗಳು ಮಧುಮೇಹವನ್ನು ತಡೆಗಟ್ಟಬಹುದು ಅಥವಾ ಅದರ ತೊಡಕುಗಳನ್ನು ಕಡಿಮೆ ಮಾಡಬಹುದು. ಜಾಗೃತಿ ಕೇವಲ ಮಾಹಿತಿಯಲ್ಲ, ಅದು ಜೀವಗಳನ್ನು ಉಳಿಸಬಹುದು.

ವಿಶ್ವ ಮಧುಮೇಹ ದಿನದ ಮಹತ್ವ (WDD):

ಹೆಚ್ಚಿನ ಜನರು ಮಧುಮೇಹವು ಕೇವಲ ಸಕ್ಕರೆ ಅಥವಾ ಆಹಾರ ಪದ್ಧತಿಯ ಬಗ್ಗೆ ಎಂದು ನಂಬುತ್ತಾರೆ, ಆದರೆ ವಾಸ್ತವದಲ್ಲಿ ಇದು ಹೆಚ್ಚು ಸಂಕೀರ್ಣವಾಗಿದೆ. ಮೊದಲೇ ಪತ್ತೆಹಚ್ಚದಿದ್ದರೆ ಮತ್ತು ಉತ್ತಮವಾಗಿ ನಿರ್ವಹಿಸದಿದ್ದರೆ, ಮಧುಮೇಹವು ಹೃದಯ ಕಾಯಿಲೆಯಂತಹ ಗಂಭೀರ ತೊಡಕುಗಳಿಗೆ ಕಾರಣವಾಗಬಹುದು, ಮೂತ್ರಪಿಂಡ ವೈಫಲ್ಯ, ನರ ಹಾನಿ, ದೃಷ್ಟಿ ನಷ್ಟ, ಮತ್ತು ಕಳಪೆ ಗಾಯ ಗುಣವಾಗುವಿಕೆ. ಈ ತೊಡಕುಗಳು ದಿನನಿತ್ಯದ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಜಾಗೃತಿ ಹೆಚ್ಚಿಸುವುದು ತುಂಬಾ ಮುಖ್ಯವಾಗಿದೆ.

ಈ ಆಚರಣೆಯು ಸಹ ಪ್ರೋತ್ಸಾಹಿಸುತ್ತದೆ ನಿಯಮಿತ ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ವಿಶೇಷವಾಗಿ ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳಿಗೆ, ಉದಾಹರಣೆಗೆ ಮಧುಮೇಹದ ಕುಟುಂಬದ ಇತಿಹಾಸ ಹೊಂದಿರುವವರು, 40 ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತು ಅಧಿಕ ದೇಹದ ತೂಕ ಅಥವಾ ಜಡ ಜೀವನಶೈಲಿಯನ್ನು ಹೊಂದಿರುವ ವ್ಯಕ್ತಿಗಳಿಗೆ.

ಆರೋಗ್ಯ ವೃತ್ತಿಪರರು ಈ ದಿನವನ್ನು ಸಾರ್ವಜನಿಕರಿಗೆ ಸಮತೋಲಿತ ಆಹಾರ, ವ್ಯಾಯಾಮ ಮತ್ತು ಧೂಮಪಾನವನ್ನು ತಪ್ಪಿಸುವುದು ಸೇರಿದಂತೆ ಆರೋಗ್ಯಕರ ಜೀವನದ ಬಗ್ಗೆ ಅರಿವು ಮೂಡಿಸಲು ಆಚರಿಸುತ್ತಾರೆ.

ನವೆಂಬರ್ 14 ಅನ್ನು ವಿಶ್ವ ಮಧುಮೇಹ ದಿನವೆಂದು ಏಕೆ ಗುರುತಿಸಲು ಕಾರಣ:

1921 ರಲ್ಲಿ ಚಾರ್ಲ್ಸ್ ಬೆಸ್ಸೆ ಜೊತೆಗೆ ಇನ್ಸುಲಿನ್ ಅನ್ನು ಕಂಡುಹಿಡಿದ ಸರ್

ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ಗೌರವಾರ್ಥವಾಗಿ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ.

ಇನ್ಸುಲಿನ್ ಆವಿಷ್ಕಾರವು ಮಧುಮೇಹವನ್ನು ಮಾರಕ ಕಾಯಿಲೆಯಿಂದ ನಿರ್ವಹಿಸಬಹುದಾದ ಸ್ಥಿತಿಗೆ ಪರಿವರ್ತಿಸಿತು. ಇನ್ಸುಲಿನ್ ಮೊದಲು, ಮಧುಮೇಹ ಹೊಂದಿರುವ ಜನರು ಬಹಳ ಸೀಮಿತ ಚಿಕಿತ್ಸಾ ಆಯ್ಕೆಗಳನ್ನು ಹೊಂದಿದ್ದರು ಮತ್ತು ಬಹಳ ಕಡಿಮೆ ಜೀವಿತಾವಧಿಯನ್ನು ಹೊಂದಿದ್ದರು.

2025 ರ ವಿಶ್ವ ಮಧುಮೇಹ ದಿನದ ಧ್ಯೇಯವಾಕ್ಯ:

ಈ ವರ್ಷದ ವಿಶ್ವ ಮಧುಮೇಹ ದಿನದ ಧ್ಯೇಯವಾಕ್ಯ "ಜೀವನದ ಹಂತಗಳಲ್ಲಿ ಮಧುಮೇಹ" ಎಂದು ವಿಶ್ವ ಆರೋಗ್ಯ ಸಂಸ್ಥೆ (ಫಿಲಾಫಿ) ಘೋಷಿಸಿದೆ. ಈ ಧ್ಯೇಯವಾಕ್ಯವು ಮಧುಮೇಹವು ಬಾಲ್ಯ ಮತ್ತು ಹದಿಹರೆಯದಿಂದ ಹಿಡಿದು ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯದವರೆಗೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಈ ಕಾರಣದಿಂದಾಗಿ, ಮಧುಮೇಹದಿಂದ ಬಳಲುತ್ತಿರುವ ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ನಿರಂತರ, ಬೆಂಬಲ ಮತ್ತು ಸಂಘಟಿತ ಆರೈಕೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಧೀಮನ ಹಿಂದಿನ ಸಂದೇಶ ಸರಳ ಮತ್ತು ಪ್ರಭಾವಶಾಲಿಯಾಗಿದೆ:

ಮಧುಮೇಹವನ್ನು ನಿರ್ವಹಿಸಲು ತಡೆಗಟ್ಟುವ ಕ್ರಮಗಳು:

ಮಧುಮೇಹ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಗಮನ ಆರೋಗ್ಯಕರ ಆಭಾಸಗಳು, ನಿಯಮಿತ ಮೇಲ್ವಿಚಾರಣೆ ಮತ್ತು ಸಕಾಲಿಕ ವೈದ್ಯಕೀಯ ಆರೈಕೆ. ನೀವು ಅಪಾಯದಲ್ಲಿದ್ದರೆ ಅಥವಾ ಈಗಾಗಲೇ ಮಧುಮೇಹದಿಂದ ಬಳಲುತ್ತಿದ್ದರೆ, ಈ ಕ್ರಮಗಳು ನಿಮ್ಮ ಆರೋಗ್ಯವನ್ನು ರಕ್ಷಿಸಲು ಮತ್ತು ನಿಮ್ಮ ದೈನಂದಿನ ಯೋಗ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

* ಸಮತೋಲಿತ ಆಹಾರವನ್ನು ಸೇವಿಸಿ:

ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬನ್ನು ಆರಿಸಿ. ಸಕ್ಕರೆ ಪಾನೀಯಗಳು, ಕರಿದ ಆಹಾರಗಳು ಮತ್ತು ಸಂಸ್ಕರಿಸಿದ ತಿಂಡಿಗಳನ್ನು ಮಿತಿಗೊಳಿಸಿ.

* ದೈಹಿಕವಾಗಿ ಸಕ್ರಿಯರಾಗಿರಿ:

ವಾರದ ಹೆಚ್ಚಿನ ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಚುರುಕಾದ ನಡಿಗೆ, ಸೈಕ್ಲಿಂಗ್ ಅಥವಾ ಯೋಗದಂತಹ ಮಧ್ಯಮ ಚಟುವಟಿಕೆಯನ್ನು ಮಾಡುವ ಗುರಿಯನ್ನು ಹೊಂದಿರಿ. ಚಲನೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.

* ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಿ:

ನಿಯಮಿತ ಪರೀಕ್ಷೆಯು ನಿಮ್ಮ ದೇಹವು ಆಹಾರ, ಔಷಧಿಗಳು ಮತ್ತು ದೈನಂದಿನ ಚಟುವಟಿಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

* ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳಿ:

ಇನ್ಸುಲಿನ್ ಅಥವಾ ಮೌಖಿಕ ಮಧುಮೇಹ ಔಷಧಿಗಳ ಬಗ್ಗೆ ನಿಮ್ಮ ವೈದ್ಯರ ಮಾರ್ಗದರ್ಶನವನ್ನು ಅನುಸರಿಸಿ. ಸಲಹೆಯಿಲ್ಲದೆ ಡೋಸ್‌ಗಳನ್ನು ಬಿಟ್ಟುಬಿಡಬೇಡಿ.

* ಒತ್ತಡವನ್ನು ಕಡಿಮೆ ಮಾಡಿ:

ದೀರ್ಘಕಾಲದ ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಉಸಿರಾಟದ ವ್ಯಾಯಾಮ, ಧ್ಯಾನ ಮತ್ತು ಹವ್ಯಾಸಗಳಂತಹ ವಿಶ್ರಾಂತಿ ತಂತ್ರಗಳು ಭಾವನಾತ್ಮಕ ಸಮತೋಲನವನ್ನು ಬೆಂಬಲಿಸುತ್ತವೆ.

ಹನುಮಮಾಲಾ ದಿಕ್ಸಾ ಕಾರ್ಯಕ್ರಮದ ಅಂಗವಾಗಿ ಅಂಜನಾದ್ರಿ ಪರ್ವತ ಆರೋಹಣ ಮತ್ತು ಪೂಜೆ ನಡೆಸುತ್ತಿರುವ ಭಕ್ತಿಯ ಕ್ಷಣಗಳು



ಶಿವಶಂಕರ ಜೊಲ್ಲೆ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಶಾಲೆ(ಸಿಬಿಎಸ್ಇ)ಯಲ್ಲಿ ಶಾಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ



ಶಿವಶಂಕರ ಜೊಲ್ಲೆ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಶಾಲೆ(ಸಿಬಿಎಸ್ಇ) ನಣದಿ ಕ್ಯಾಂಪಸ್‌ನಲ್ಲಿ ಶಾಲಾ ಮಟ್ಟದ ವಾರ್ಷಿಕ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಶ್ರೀ ಬಸವಪ್ರಸಾದ ಜೊಲ್ಲೆ ಅವರು ಮಾತನಾಡುತ್ತ, ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗಗಳಾಗಿದ್ದು, ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಹಾಗೂ ಬೌದ್ಧಿಕ ಸದೃಢತೆಯನ್ನು ಹೆಚ್ಚಿಸುತ್ತವೆ. ಕ್ರೀಡೆಗಳು ಉದಾತ್ತ ದೃಷ್ಟಿಕೋನ ಹಾಗೂ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸುವುದರೊಂದಿಗೆ ನಮ್ಮ ಆರೋಗ್ಯಯುತ ಜೀವನ ಶೈಲಿಗೆ ಸುಂದರ ಮಾದ್ಯಮಗಳಾಗಿವೆ. ಕ್ರೀಡೆಗಳ ಮೂಲಕ ನಮ್ಮ ಅಡೆತಡೆಗಳನ್ನು ಅವಕಾಶಗಳಾಗಿ ಮಾರ್ಪಡಿಸಿ ಕೊಳ್ಳಬಹುದು. ಕ್ರೀಡೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ ಎಲ್ಲರೂ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ಪ್ರಾಚಾರ್ಯ ಸೌ. ನಂದಾ ಚುನಮರಿ ಮಾತನಾಡುತ್ತ, ಕ್ರೀಡೆಗಳಿಂದ ಉತ್ತಮ ಆರೋಗ್ಯ ಹಾಗೂ ಮನರಂಜನೆ ದೊರೆಯುತ್ತದೆ. ಎಲ್ಲರೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಮುಖ್ಯ. ಕ್ರೀಡೆಗಳು ಉತ್ತಮ ವ್ಯಕ್ತಿತ್ವ ನಿರ್ಮಾಣ ಹಾಗೂ ನಾಯಕತ್ವದ ಗುಣಗಳಿಗೆ ಬುನಾದಿಯಾಗಿವೆ ಎಂದು ತಿಳಿಸಿದರು.

ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಶ್ರೀ ಜ್ಯೋತಿ ಪ್ರಸಾದ ಜೊಲ್ಲೆ ಅವರು ಕ್ರೀಡಾ ಧ್ವಜಾರೋಹಣ ಹಾಗೂ ಜ್ಯೋತಿ ಬೆಳಗುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ದೈಹಿಕ ಶಿಕ್ಷಕರಾದ ಶ್ರೀ ಸಂದೀಪ ಮಗದುಮ್ಮ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳು ನೃತ್ಯ, ಕವಾಯತ್ ಹಾಗೂ ಪರೇಡ್‌ಗಳನ್ನು ನಡೆಸಿದರು. ಸಮನ್ವಯ ಅಧಿಕಾರಿ ಡಾ. ಮಹಾದೇವ ಪಾಟೀಲ, ಸೌ ಉರ್ಮಿಳಾ ಚೌಗಲೆ, ಶ್ರೀ ಅಪ್ಪಾಸಾಬ ಅಕ್ಕೋಳೆ, ಶ್ರೀ ರಾಕೇಶ ಮಗದುಮ್ಮ, ಶ್ರೀ ಸಿ. ಪಿ. ಬನ್ನಟ್ಟಿ, ಸೌ ನಿಶಾ ಜಾಧವ, ದೈಹಿಕ ಶಿಕ್ಷಕರಾದ ಶ್ರೀ ಶಿವಾನಂದ ಪ್ರಭಾತ, ಶ್ರೀ ಶ್ಯಾಮಪ್ರಸಾದ ಮಾಸ್ತಿ ಉಪಸ್ಥಿತರಿದ್ದರು.

ವೈದೇಹಿ ಮುದ್ದಾಯಿ ಸ್ವಾಗತಿಸಿದಳು. ಶ್ವೇತಾ ಪಾಟೀಲ, ತನ್ನಿ ಹುಂಡೇಕರ ಹಾಗೂ ಸುಪ್ರಿಯಾ ಗುರವ ನಿರೂಪಿಸಿದರು. ಪ್ರತಿಕ ಕೊಳವಿ ವಂದಿಸಿದನು.

ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ., ಯಕ್ಕಂಬಾ



ನವೆಂಬರ್ 30
2025ರ
ಅರ್ಥಿಕ ದ್ವಿತೀ

ಶಾಖೆಗಳು	81	ರೇವು	364+ ಕೋಟಿ	ಸಾಲ	196+ ಕೋಟಿ
ಸದಸ್ಯರು	48+ ಸಾವಿರ	ಗುಣಿತಾವಣೆಗಳು	114+ ಕೋಟಿ	ಲಾಭ	01+ ಕೋಟಿ
				2024-25	

ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ., ಯಕ್ಕಂಬಾ ಅವರು ದಸರಾ ಮತ್ತು ದೀಪಾವಳಿ ಹಬ್ಬದ ನಿಮಿತ್ಯ ಆಯೋಜಿಸಿದ್ದ "ಜ್ಯೋತಿ ಶಾಪಿಂಗ್ ಫೆಸ್ಟಿವಲ್" ಜ್ಯೋತಿ ಬಜಾರ್‌ನಲ್ಲಿ 2000/- ರೂ ಶಾಪಿಂಗ್ ಮಾಡಿದವರಿಗೆ ಲಕ್ಷಿ ಡ್ರಾ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನ ಸೌ. ರೂಪಾಲಿ ದೇಸಾಯಿ, ಸಾ. ಸಿದ್ಧಾಪುರವಾಡಿ - ಮೋಟಾರ್ ಬೈಕ್, ದ್ವಿತೀಯ ಬಹುಮಾನ ಶ್ರೀ. ನಾಗಪ್ಪಾ ಉಮರಾಣಿ, ಸಾ. ಸಿದ್ಧಾಪುರವಾಡಿ - ವಾಪಿಂಗ್ ಮಿಷನ್, ತೃತೀಯ ಬಹುಮಾನ ಶ್ರೀ. ಅಪ್ಪನಾ ಜಿತೋಲೆ, ಸಾ. ಕರೋತಿ - ರೆಪ್ಲಿಜರೇಟರ್, ಚತುರ್ಥ ಬಹುಮಾನ ಶ್ರೀ ದುರಡುಂಡಿ ರಾವಳೋಜಿ, ಸಾ. ಕೆಸ್ತಿ - ಎಲ್‌ಇಡಿ ಟಿವಿ. ಐದನೇ ಬಹುಮಾನ ಶ್ರೀ. ಪ್ರತಾಪ್ ಸಿಂಗ್ ರಜಪೂತ್, ಸಾ. ದಾನವಾಡ - ಮೊಬೈಲ್. ಆರನೇ ಬಹುಮಾನ ಶ್ರೀ ಆದರ್ಶ ಪಾಟೀಲ್, ಸಾ. ನಾಯಿಂಗ್ಲಜ - ಮಿಕ್ಸರ್. ಏಳನೇ ಬಹುಮಾನ ಶ್ರೀ ರಾಜಶೇಖರ್ ಪಾಟೀಲ, ಸಾ. ಕೆರೂರು - ಹೋಂ ಥಿಯೇಟರ್. ಎಂಟನೇ ಬಹುಮಾನ ಶ್ರೀ ಎ ಎನ್ ಮುಲ್ಲಾ, ಸಾ. ಕೊಚಾರಿ - ಫ್ಯಾನ್. ಒಂಬತ್ತನೇ ಬಹುಮಾನ ಶ್ರೀ ಶಿವಾಜಿ ಗೋಕಾಕ್, ಸಾ. ಸಂಕೇಶ್ವರ - ಕುಕ್ಕರ್. ಹತ್ತನೇ ಬಹುಮಾನ ಶ್ರೀ ಬಂಡು ಬಡಿಗೇರ, ಸಾ. ಯಕ್ಕಂಬಾ - ಗ್ಯಾಸ್ ಸ್ಟೋವ್. 200 ಗ್ರಾಹಕರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.



ಪ್ರಥಮ ಬಹುಮಾನ ಸೌ ರೂಪಾಲಿ ದೇಸಾಯಿ, ಸಾ. ಸಿದ್ಧಾಪುರವಾಡಿ ಮೋಟಾರ್ ಬೈಕ್



ಚಾಲನೆ

ನಿಪ್ಪಾಣಿ ನಗರದಲ್ಲಿ 20 ಲಕ್ಷ ರೂ. ಮೊತ್ತದಲ್ಲಿ ಶ್ರೀ ಸೋಮನಾಥ ಮಂದಿರದಿಂದ ವಿಶ್ವಲ ದೇವಾಲಯವರೆಗೆ ಸುಶೋಭಿತಗೊಂಡ್ ವಿದ್ಯುತ್ ದೀಪಗಳ (Street Light) ಉದ್ಘಾಟನೆಯನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಚೊಲ್ಲೆಯವರು ನೆರವೇರಿಸಿ ಚಾಲನೆ ನೀಡುತ್ತಿರುವ ದೃಶ್ಯ.



ಚಾಲನೆ

ನಿಷ್ಠಾಸೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಹಾಗೂ ವಿವಿಧ ಸ್ವಲ್ಪ ಚಿತ್ರಗಳ ಮೆರವಣಿಗೆಗೆ ಜೋಲು ಬಾರಿಸುವ ಮೂಲಕ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಮಾಜಿ ಸಚಿವರು ಹಾಗೂ ನಿಷ್ಠಾಸೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆಯವರು ಕುಂಭ ಮೆರವಣಿಗೆ ಚಾಲನೆ ನೀಡುತ್ತಿರುವ ದೃಶ್ಯ.



ಸತ್ಕಾರ

ಬೆಳಗಾವಿಯಲ್ಲಿ ಸಹಕಾರ ಭಾರತಿ ವತಿಯಿಂದ ರಾಷ್ಟ್ರೀಯ ನಾಯಕರ ಜೊತೆ ಸಂವಾದ ಕಾರ್ಯಕ್ರಮ ಹಾಗೂ ಸಹಕಾರಿಗಳ ಸಭೆಯಲ್ಲಿ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜೊಲ್ಲೆ ದಂಪತಿಗಳನ್ನು ಸತ್ಕರಿಸುತ್ತಿರುವುದು.



ಉದ್ಘಾಟನೆ

ಖಾನಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಹಾಗೂ ಇತರೆ ಸಹಕಾರಿ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕ ಮಂಡಳಿ ಸದಸ್ಯರು ಸಭೆಯನ್ನು ಬಿ.ಡಿ.ಸಿ.ಸಿ ಬ್ಯಾಂಕು ಅಧ್ಯಕ್ಷರು, ಮಾಜಿ ಸಂಸದರು ಶ್ರೀ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸುತ್ತಿರುವ ದೃಶ್ಯ.



ಉದ್ಘಾಟನೆ

ಜೊಲ್ಲೆ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಲ್ಲಿ ಕಬ್ಬೆ-ಬುಲ್ ಬುಲ್ ಮತ್ತು ಸ್ಕೌಟ್-ಗೈಡ್ಸ್ ಘಟಕಗಳ ಉದ್ಘಾಟನೆಯನ್ನು ರಾಜ್ಯ ಮುಖ್ಯ ಅಯುಕ್ತರು ಹಾಗೂ ಮಾಜಿ ಸಚಿವರಾದ ಶ್ರೀ ಪಿ.ಜಿ.ಆರ್. ಸಿಂಧ್ಯಾ ಹಾಗೂ ಮಾಜಿ ಸಚಿವರು ಹಾಗೂ ನಿಷ್ಠಾಸೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ, ಬಸವಜ್ಯೋತಿ ಯುಥ ಪೌಂಡೆಶನ್ ಅಧ್ಯಕ್ಷರಾದ ಶ್ರೀ ಬಸವಪ್ರಸಾದ ಜೊಲ್ಲೆ ಉದ್ಘಾಟಿಸುತ್ತಿರುವುದು.



ರಾಷ್ಟ್ರೀಯ ಏಕತಾ ನಡಿಗೆ

ದೇಶಾದ್ಯಂತ ನಡೆಯುತ್ತಿರುವ ಏಕತಾ ನಡಿಗೆಯ ಅಂಗವಾಗಿ ನಿಷ್ಠಾಸೆಯಲ್ಲಿ ಏಕತಾ ನಡಿಗೆ ಅಭಿಯಾನಕ್ಕೆ ಮಾಜಿ ಸಚಿವರು ಹಾಗೂ ನಿಷ್ಠಾಸೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆಯವರು ಚಾಲನೆ ನೀಡಿ ಏಕತಾ ನಡಿಗೆ ಜಾಥಾದಲ್ಲಿ ರಾಷ್ಟ್ರ ಧ್ವಜದೊಂದಿಗೆ ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿದ ದೃಶ್ಯ.



ಭೇಟಿ

ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ತೋರಣಹಳ್ಳಿ ಗ್ರಾಮದ ಶ್ರೀ ಅಂಜನೇಯ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ಶ್ರೀ ಅಂಜನೇಯ ದೇವಸ್ಥಾನಕ್ಕೆ ಜೊಲ್ಲೆ ದಂಪತಿ ಭೇಟಿ ನೀಡಿದ ದೃಶ್ಯ



ನೂತನ ಶಾಖೆ ಉದ್ಘಾಟನೆ

ಗೋವಾ ರಾಜ್ಯದಲ್ಲಿ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೋಸಾಯಿಟಿ ಲಿ., ಯಕ್ಷಂಬಾ (ಮಲ್ಟಿ-ಸ್ಟೇಜ್) 231 ನೇ ನೂತನ ಶಾಖೆ-ಡಿಚೋಲಿ (Bicholim) ಇದರ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಗಣ್ಯರು,ಸ್ಥಳೀಯ ಮುಖಂಡರು ನೂತನ ಶಾಖೆಯನ್ನು ಉದ್ಘಾಟಿಸಿ,ಚಾಲನೆ ನೀಡುತ್ತಿರುವ ದೃಶ್ಯ.



ಸಹಕಾರ ಸಪ್ತಾಹ

ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಅಂಗವಾಗಿ ದಿ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬೆಳಗಾವಿ ಮುಖ್ಯ ಕಛೇರಿಯಲ್ಲಿ ಡಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆಯವರು ನಿರ್ದೇಶಕರ ಜತೆಗೂಡಿ ಸಹಕಾರ ಜನಕರಾದ ಗದಗ ಜಿಲ್ಲೆಯ ಕಣಗಿನಹಾಳದ ದಿವಗತ ಶ್ರೀ ಸಿದ್ದನಗೌಡಾ ಸಣ್ಣರಾಮನಗೌಡಾ ಪಾಟೀಲ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಸಹಕಾರ ಧ್ವಜಾರೋಹಣವನ್ನು ನೆರವೇರಿಸಿದ ದೃಶ್ಯ.